


# ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಕೈಪಿಡಿ - 2005

ಸೆಕ್ಷನ್ 4(1)(ಬಿ) ಅನ್ವಯ

- 1) ಸಂಸ್ಥೆಯ ಬಗ್ಗೆ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು
- ಅ) ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಇಲಾಖೆ : ಆರೋಗ್ಯ ವೈದ್ಯಾಧಿಕಾರಿ, (ಹೆಬ್ಬಾಳ)ವಲಯ,



# ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಮಾಹಿತಿ ಹಕ್ಕು ಕೈಪಿಡಿ - 2005

ಸ್ಕ್ವಾನ್ 4(1)(ಬಿ) ಅನ್ವಯ

ಆರೋಗ್ಯ ವೈದ್ಯಾಧಿಕಾರಿ (ಹೆಚ್‌ಎಫ್) ಕಳೇರಿ

1) ಸಂಸ್ಥೆಯ ಬಗ್ಗೆ ವಿವರಗಳು, ಕಾರ್ಯಗಳು ಮತ್ತು ಕರ್ತವ್ಯಗಳು

ಅ) ಸಂಸ್ಥೆಯ ಹೆಸರು : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ

ಇಲಾಖೆ : ಆರೋಗ್ಯ ವೈದ್ಯಾಧಿಕಾರಿ, ಹೆಚ್‌ಎಫ್ ವಲಯ,

ಇ) ಕಾರ್ಯಗಳು ಮತ್ತು ಕರ್ತವ್ಯಗಳು

ಬೆಂಗಳೂರು ಮಹಾನಗರ ಪಾಲಿಕೆ ವಾಟ್‌ಪ್ಲಿಯಲ್ಲಿ ಆರೋಗ್ಯ ವೈದ್ಯಾಧಿಕಾರಿ (ಹೆಚ್‌ಎಫ್) ಕಳೇರಿಯಲ್ಲಿ ಕಾರ್ಯಗಳು ಮತ್ತು ಕರ್ತವ್ಯಗಳು ಇಂತಿವೆ.

ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರ ಕರ್ತವ್ಯಗಳು :-

1) ಆರೋಗ್ಯ ವೈದ್ಯಾಧಿಕಾರಿಗಳು :-

- ಆರೋಗ್ಯ ವೈದ್ಯಾಧಿಕಾರಿಯವರು ಈ ಕಳೇರಿಯ ಮುಖ್ಯಸ್ಥರು ಮತ್ತು ಬಳಿವಾಡೆ ಅಧಿಕಾರಿಗಳು ಆಗಿರುತ್ತಾರೆ. ಆರೋಗ್ಯ ಇಲಾಖೆಯಿಂದ ರೂಪಿಸಲ್ಪಡುವ ಎಲ್ಲಾ ಯೋಜನೆಗಳನ್ನು ವಿಭಾಗದ ಹಂತದಲ್ಲಿ ಕಾರ್ಯರೂಪಕ್ಕೆ ತರುವ ಮತ್ತು ಜಾರಿಗೊಳಿಸುವ ಹೊಣೆ ಆರೋಗ್ಯ ವೈದ್ಯಾಧಿಕಾರಿಗಳು ಹೊತ್ತಿರುತ್ತಾರೆ.
- ಸಾರ್ವಜನಿಕರ ಆರೋಗ್ಯ ಕಾಪಾಡುವಲ್ಲಿ ನಿರ್ವಹಿಸಬೇಕಾದ ಸಾಂಕ್ಷಾರಿಕ ರೋಗಗಳ ತಡೆಗಟ್ಟುವಿಕೆ, ರೋಗಗಳ ಬಗ್ಗೆ ಸಾರ್ವಜನರಿಗೆ ಆರೋಗ್ಯ ಶರೀರ ರೂಪಿಸಿ ತೀಳುವಳಿಕೆ ಉಂಟು ಮಾಡುವುದು ಹಾಗು ಶಾಲ ಕಾಲೆಜುಗಳಲ್ಲಿ ಆರೋಗ್ಯ ಶರೀರ ನಡೆಸುವುದು. ಮತ್ತು ಸಾರ್ವಜನಿಕರ ದೂರು, ಅಹವಾಲುಗಳಿಗೆ ಸ್ವಂದಿಸುವುದು.
- ಸೇರಿದಂತೆ ಕಳೇರಿಯ ನಿರ್ವಹಣೆ, ಹಿ.ಆ.ಪ., ರವರುಗಳಿಗೆ ಪ್ರತಿನಿಷ್ಠೆ ಕೆಲಸದಲ್ಲಿ ಸಲಹೆ ಸೂಚನೆ ನೀಡುವುದು ಮತ್ತು ಮೇಲ್ವಿಚಾರಣೆ ನಡೆಸುವುದು
- ಅನಧಿಕೃತ ಆಹಾರ ಉದ್ದಿಮೆಗಳ ನಿಯಂತ್ರಣ ಆಹಾರ ಉದ್ದಿಮೆ. ವಿದ್ಯುತ್ ಉಪಯೋಗಿಸಿ ನಡೆಸುವ ಉದ್ದಿಮೆಗಳು ಮತ್ತು ಇತರೆ ಉದ್ದಿಮೆಗಳಿಗೆ ಪರವಾನಿಗೆ ನೀಡುವುದು ಹಾಗೂ ಹೋಟಲ್‌ಗಳ ತಾಪಾಸಣೆ ನಡೆಸುವುದು ಇತ್ಯಾದಿ.
- ಸೋಳಿ ಉತ್ಪತ್ತಿ ನಿರ್ಮಾಲನೆ ಕಾರ್ಯಕ್ರಮ, ನೀರಿನ ಮಾದರಿ, BWSSB ರವರ ಜೂತೆ ನೀರು ಸೋರುವಕೆ ಸ್ಥಳವನ್ನು ಗುರುತಿಸಿ ಸರಿಪಡಿಸುವುದು.

- ಜನನ ಮತ್ತು ಮರಣ ನೋಂದಾಯಿಸಿ ಪ್ರಮಾಣ ಪತ್ರ ನೀಡುವುದು.

-3-

## 2) ಹಿರಿಯ ಅರೋಗ್ಯ ಪರಿವೀಕ್ಷಕರು :-

ಹಿ.ಆ.ಪರಿವೀಕ್ಷಕರು ಅರೋಗ್ಯ ವೈಧ್ಯಾಧಿಕಾರಿಗಳ ನೇತ್ರುತ್ವದಲ್ಲಿ ಈ ಕೆಳಕಂಡಂತೆ ಕಾರ್ಯ ನಿರ್ವಹಿಸುತ್ತಾರೆ.

- ಸೊಳ್ಳಿ ಉತ್ಪತ್ತಿ ನಿರ್ವೋಲನೆ ಕಾರ್ಯಕ್ರಮ, ನೀರಿನ ಮಾದರಿ, BWSSB ರವರ ಜೂತೆ ನೀರು ಸೋರುವಕೆ ಸ್ಥಳವನ್ನು ಗುರುತಿಸಿ ಸರಿಪಡಿಸುವುದು.
- ವಲಯದ ನಾವಜನಿಕರ ಅರೋಗ್ಯ ಕಾರ್ಯಾಡುವಲ್ಲಿ ನಿರ್ವಹಿಸಬೇಕಾದ ನಾಂಕ್ರಮಿಕ ರೋಗಗಳ ತಡೆಗಟ್ಟಿಲಿಕೆ, ರೋಗಗಳ ಬಗ್ಗೆ ನಾವಜನರಿಗೆ ಅರೋಗ್ಯ ಶಬಿರ ರೊಹಿಸಿ ತಿಳುವಳಿಕೆ ಉಂಟು ಮಾಡುವುದು ಹಾಗು ಶಾಲ ಕಾಲೆಜುಗಳಲ್ಲಿ ಅರೋಗ್ಯ ಶಬಿರ ನಡೆಸುವುದು. ಮತ್ತು ನಾವಜನಿಕರ ದೂರು, ಅಹವಾಲುಗಳಿಗೆ ಸ್ವಂದಿಸುವುದು.
- ಸೊಳ್ಳಿ ನಿಯಂತ್ರಣ ಕಾರ್ಯಕ್ರಮಕ್ಕೆ ನೇಮಕಮಾಡಿಕೊಂಡಿರುವ ಎಲ್ಲಿ ಎಲೋಂಗ್ ಗ್ಯಾಂಗ್ಮ್ಯಾನ್ ಮುಂಗಡ ಕಾರ್ಯಕ್ರಮ ಪ್ರಕಾರ ಕರ್ಯ ನಿರ್ವಹಿಸುವುದನ್ನು ಮೇಲ್ಮೈಚಾರಣೆ ಮಡುವುದು.
- ಅನಧಿಕೃತ ಆಹಾರ ಉದ್ದಿಮೆಗಳ ನಿಯಂತ್ರಣ ಆಹಾರ ಉದ್ದಿಮೆ. ವಿದ್ಯುತ್ ಉಪಯೋಗಿಸಿ ನಡೆಸುವ ಉದ್ದಿಮೆಗಳು ಮತ್ತು ಇತರೆ ಉದ್ದಿಮೆಗಳಿಗೆ ಪರವಾನಿಗೆ ನೀಡುವುದು ಹಾಗೂ ಹೋಟೆಲ್‌ಗಳ ತಾಪಾಸನೆ ನಡೆಸುವುದು ಇತ್ಯಾದಿ.

## 1) ವ್ಯವಸ್ಥಾಪಕರು :- (1)

ಅರೋಗ್ಯ ವೈಧ್ಯಾಧಿಕಾರಿ ಕಳೇರಿಯ ಕೆಲಸ ಕಾರ್ಯಗಳ ಸುಸೂತ್ರ ನಿರ್ವಹಣೆಯ ಜವಾಬ್ದಾರಿ ಕಳೇರಿ ವ್ಯವಸ್ಥಾಪಕರದೇ ಆಗಿರುತ್ತದೆ. ಕಳೇರಿಯ ಗುಮಾನ್ತರಿಗೆ ಕೆಲಸ ಕಾರ್ಯಗಳ ಹಂಚುವಿಕೆ ಸಲಹೆ ಸೂಚನೆ. ನಾವಜನಿಕರಿಂದ ದೂರು ಅಹವಾಲುಗಳು ಕಳೇರಿಯಲ್ಲಿ ದಾಖಲಾಗುವಂತೆ ಮತ್ತು ಈ ವಿವರಗಳು ಅರೋಗ್ಯ ವೈಧ್ಯಾಧಿಕಾರಿಗಳ ಗಮನಕ್ಕೆ ಮತ್ತು ಹಿ.ಆ.ಪರಿವೀಕ್ಷಕರಿಗೆ ತಲುಪುವಂತೆ ಮತ್ತು ನಾವಜನಿಕರಿಗೆ ತೆಗೆದುಕೊಂಡ ಪರಿಹಾರ ಕಾರ್ಯಗಳ ವಿವರಣೆಯನ್ನು ಉತ್ತರ ರೂಪವಾಗಿ ನೀಡುವುದು, ಕಳೇರಿ ಗುಮಾನ್ತರ ಸರಿಯಾದ ಕಾಲದಲ್ಲಿ ಬಿಲ್ ತಯಾರಿಕೆ, ಕಡತಗಳ ನಿರ್ವಹಣೆ, ಕಳೇರಿಯ ಪತ್ರ ವ್ಯವಹಾರಗಳು ಸರಿಯಾದ ಸಮಯದಲ್ಲಿ ನಡೆಯುತ್ತಿದೆ. ಎಂಬುದನ್ನು ಕಾಲಕಾಲಕ್ಕೆ ಪರಿಶೀಲನೆ ಮಾಡಿ ಸರಿ ಮಾಡುವುದು, ಕಳೇರಿಯ ವಾರ್ಷಿಕ ಬಢೀಗ್ರಂಥಿ

ತಯಾರಿಕೆ, ಆಡಿಟ್ ಆಕ್ಸೇಪಣೆ ಗಳಿಗೆ ಉತ್ತರ ತಯಾರಿಸುವುದು. ವಾರ್ಡ್‌ಕ ಆಡಳಿತ ಪರದ ನೀಡುವುದು. ಕಳೇರಿ ಹಾಜರಾತಿ ಮನ್ತ್ರಕ, ಚಲನವಲನಗಳ ಮನ್ತ್ರಕಗಳ ನಿರ್ವಹಣೆ ಸಿಬ್ಬಂದಿ ರಚೆ ವಹಿಯ ನಿರ್ವಹಣೆ ಕನಾಟಕ ಮಾರ್ಹಿತಿ ಹಕ್ಕು ಕಾಯ್ದೆಯಡಿ ಬರುವ ಅರ್ಜಿಗಳ ವಿಲೇವಾರಿ.

-4-

### ದ್ವಿತೀಯ ದಜ್ಞೆ ಸಹಾಯಕ :-

ಕಳೇರಿಗೆ ಸಾರ್ವಜನಿಕರಿಂದ, ಇತರ ಕಳೇರಿಗಳಿಂದ ಬರುವ ಟಿಪ್ಪಾಲು ಸ್ವೀಕೃತಿ ದಾಖಲಾತಿ, ವಿಲೇವಾರಿ ಮಾಡುವುದು, 'ಡಿ' ವರ್ಗದ ಪೌರಕಾರ್ಮಿಕ ನೌಕರರ ವೇತನ ಬಿಲ್ ತಯಾರಿಕೆ, ಸೇವಾ ಮನ್ತ್ರಕವನ್ನು ನಿರ್ವಹಣೆ, ಇತರ ಕಳೇರಿಗಳೊಡನೆ ಪತ್ರ ವ್ಯವಹಾರ ಸ್ವಚ್ಚತಾ ಕಾರ್ಯಕ್ರಮಕ್ಕೆ ಉಪಯೋಗಿಸುವ ಸಾಮಾಗ್ರಿಗಳ ನಿರ್ವಹಣೆ, ಸ್ಥಾಕ್ ಮನ್ತ್ರಕಗಳ ನಿರ್ವಹಣೆ.

### ಬೆರಳಿಕ್ಕುಗಾರರು :- (ಇರುತ್ತದೆ)

ಕಳೇರಿಗೆ ಸಂಬಂಧಪಟ್ಟ ಪತ್ರಗಳ ತಯಾರಿಕೆ ಮತ್ತು ಆರೋಗ್ಯ ವೈದ್ಯಾಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.

### ಕಳೇರಿ ಜವಾನ :-

ಕಳೇರಿಗೆ ವೇಳೆಗೆ ಮನ್ತ್ರವೇ ಹಾಜರಾಗಿ ಬಾಗಿಲು ತೆರೆದು ಕಳೇರಿ ಟೀಬಲ್, ಫೀರಗಳ ಸ್ವಚ್ಚತೆ ಮಾಡುವುದು. ಕಳೇರಿ ಸಿಬ್ಬಂದಿ ಸೂಚನೆಗಳನ್ನು ಪಾಲಿಸುವುದು. ಟಿಪ್ಪಾಲು ಒಯ್ಯಬುದು. ಮೇಲಾಧಿಕಾರಿಗಳ ಸೂಚನೆಯಂತೆ ಕೆಲಸ ನಿರ್ವಹಿಸುವುದು.

-5-

## **ಮೇಲ್ವಿಚಾರಣೆ ಮತ್ತು ಜವಾಬ್ದಾರಿಗಳನ್ನು ಒಳಗೊಂಡಂತೆ ತೀರ್ಮಾನ ಕೈಗೊಳ್ಳಲು ಅನುಸರಿಸುವ ಕ್ರಮಗಳು :-**

ಕಳೆರಿಗೆ ಹಲವಾರು ಮೂಲಗಳಿಂದ ಬರುವ ದೂರು, ಅಹವಾಲು ಕೋರಿಕೆಗಳನ್ನು ಕಳೆರಿಯ ಟಪಾಲು ಗುಮಾಸ್ತರು ಸ್ವೀಕರಿಸಿ ಆರೋಗ್ಯ ವೈದ್ಯಾಧಿಕಾರಿಗಳ ಗಮನಕ್ಕೆ ತಂದು ಆಯಾಯ ವಿಭಾಗದ ಹಿ.ಆ.ಪ.ರ ವಶಕ್ಕೆ ನೀಡಲಾಗುವುದು ಅಂತೆಯೇ ಹಿ.ಆ.ಪ. ರು ಈ ಬಗ್ಗೆ ಕ್ರಮ ಕೈಗೊಂಡು ಆರೋಗ್ಯ ವೈದ್ಯಾಧಿಕಾರಿರವರಿಗೆ ವರದಿ ನೀಡುವುದು. ಆಗಾಗೆ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ತೀರ್ಮಾನವಾಗುವ ಅನಧಿಕೃತ ಜಾಹೀರಾತುಗಳ ತೆಗೆನುವಿಕೆ, ಅನಧಿಕೃತ ಆಹಾರ ಮಾರುವ ಉದ್ದಿಮೆಗಳ ಮುಟ್ಟಿಗೋಲು ಹಾಕುವಿಕೆ. ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿ.ಆ.ಪ.ರು ಕುಳಿತು ಸಭೆ ನಡೆಸಿ ಕಾರ್ಯ ಪ್ರವೃತ್ತಾಗುವುದು.

ವಿಭಾಗದಲ್ಲಿ ಅನಧಿಕೃತವಾಗಿ ಆಹಾರ ಉದ್ದಿಮೆಗಳು ನಡೆಯುತ್ತಿರುವಲ್ಲಿ ಮತ್ತು ನೆರೆಹೊರೆಯವರಿಗೆ ತೊಂದರೆಯಾಗುವಂತೆ ಉದ್ದಿಮೆಗಳ ನಡೆಯುವಲ್ಲಿ . ಕೆ.ಎಂ.ಸಿ. ಕಾಯ್ದು 1976ರ ಅಡಿಯಲ್ಲಿ ನೋಟೀಸ್ ಜಾರಿ ಮಾಡಿ ಅವುಗಳನ್ನು ಮುಚ್ಚುವ ಪ್ರಕ್ರಿಯೆಯನ್ನು ಆರೋಗ್ಯ ವೈದ್ಯಾಧಿಕಾರಿಗಳು ಮತ್ತು ಹಿರಿಯ ಆರೋಗ್ಯ ಪರಿವಿಷ್ಕರ ಜೊತೆಗೂಡಿ ಕೈಗೊಳ್ಳುತ್ತಿರುತ್ತಾರೆ.

### **4) ಕಾರ್ಯ ನಿರ್ವಹಿಸುವಲ್ಲಿ ಅನುಸರಿಸುವ ಮಾನದಂಡಗಳು :-**

1976ರ ಕೆ.ಎಂ.ಸಿ. ಕಾಯ್ದೆಯಡಿ ತಿಳಿಸಿರುವಂತೆ ಪ್ರತಿದಿನ ಕಾರ್ಯಗಳಲ್ಲಿ ವ್ಯವಹರರಾಗುತ್ತಿದೆ ಮತ್ತು ಪಾಲಿಕೆಯ ಆಯುಕ್ತರು ಮತ್ತು ಆರೋಗ್ಯಾಧಿಕಾರಿಗಳ ನಿರ್ದೇಶಿಸಿದಂತೆ ಮತ್ತು ಆಯಾ ಕಾಲಕ್ಕೆ ನಿಗದಿಪಡಿಸುವ ಮಾನದಂಡಗಳನ್ನು ಆಧಾರವಾಗಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ.

### **5) ಕಾರ್ಯಗಳನ್ನು ನಿರ್ವಹಿಸುವಲ್ಲಿ ಇಲಾಖೆಯ ಸಿಬ್ಬಂದಿ ಹೊಂದಿರುವ ಅಥವಾ ಉಪಯೋಗಿಸುವ ನಿಯಮಗಳು ಕೈಪಿಡಿ ದಾಖಲೆಗಳು.**

- 1) ಕನಾರಟಕ ನಾಗರೀಕ ಸೇವಾ ನಿಯಮಗಳು 1958
- 2) ಕಳೆರಿ ಕೈಪಿಡಿ
- 3) ಕೆ.ಎಂ.ಸಿ. ಕಾಯ್ದೆಗಳು 1976
- 4) ಬಡ್ಡೆಟ್ ಮ್ಯಾನ್ಯುಲ್

- 5) ಖಜಾನೆ ಸಂಹಿತೆ
  - 6) ಕೊರ್ಪಸ ಆರ್ಥಿಕ ಸಂಹಿತೆ
  - 7) ಸಾದಿಲ್ಲಾರು ವೇಚದ ಕೈಲಿಡಿ
  - 8) ಸಿ.ಸಿ.ಎ. ನಿಯಮಗಳು
  - 9) ಆಯುಕ್ತರ ಕಫೀರ ಆದೇಶ ಸುತ್ತೋಲೆಗಳು
- 6) ಇಲಾಖೆ ಹೊಂದಿರುವ ದಸ್ತಾವೇಜುಗಳ ಪಟ್ಟಿ :-
- 1) ಅಕ್ಷಯಕ್ಕೆ ರಿಜಿಸ್ಟ್ರಾರ್‌ಗಳು
  - 2) ಕಾರ್ಟುಕ್ರೊ ಬಿಲ್‌ ರಿಜಿಸ್ಟ್ರಾರ್
  - 3) ಸ್ಟೇಕ್ ರಿಜಿಸ್ಟ್ರಾರ್
  - 4) ರೆಮಿಟ್‌ನ್‌ ರಿಜಿಸ್ಟ್ರಾರ್
  - 5) ಟೆಲಿಮೋನ್‌, ನೀರಿನ ಬಿಲ್‌ ರಿಜಿಸ್ಟ್ರಾರ್
  - 6) ಕ್ಯಾಷ್‌ ಬುಕ್‌
  - 7) ಇಂದ ಮತ್ತು ಗೆ ರಿಜಿಸ್ಟ್ರಾರ್
- 7) ನೀತಿ ನಿಯಮಗಳನ್ನು ರೂಪಿಸಲು ಸಾರ್ವಜನಿಕರೊಂದಿಗೆ ಸಮಾಲೋಚಿಸಲು ಅಸ್ತಿತ್ವದಲ್ಲಿರುವ ಕಾರ್ಯ ವಿಧಾನದ ವಿವರಗಳು

ಬೆಂಗಳೂರು ಮಹಾನಗರ ಪಾಲಿಕೆಗೆ ಸ್ಥಳೀಯ ಸ್ವಾಯತ್ತ ಸಂಸ್ಥೆ ( Local Self Govt) ಆಗಿದ್ದ ವಾರ್ಡಗಳಿಂದ ಚುನಾಯಿತರಾಗಿ ಕೌನ್ಸಿಲ್ ನಲ್ಲಿರುವ ನಗರ ಸಭಾ ಸದಸ್ಯರೊಡನೆ ಆಯುಕ್ತರು ಚರ್ಚಿಸಿ ನಿರ್ಣಯ ತೆಗೆದುಕೊಳ್ಳುತ್ತಾರೆ. ಹೊಸ ನಿಯಮಗಳನ್ನು ರೂಪಿಸುವ ಮುನ್ಸಿಪಾಲಿಟಿ ಆಯುಕ್ತರ ಆದೇಶದಂತೆ ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕರು, ಸಂಘ ಸಂಸ್ಥೆಗಳೊಡನೆ ಚರ್ಚಿಸಿ ಅಭಿಪ್ರಾಯ ಸಂಗ್ರಹಿಸಿ ನಂತರ ನೀಡುವ ವರದಿಗಳ ಆಧಾರದ ಮೇಲೆ ಅಂತಿಮ ಆದೇಶ ಹೊರಡಿಸಲಾಗುತ್ತದೆ.

- 8) ಸರ್ಕಾರದ ಒಂದು ಭಾಗವಾಗಿ ಅಥವಾ ಸಲಹೆಗಳನ್ನು ಪಡೆಯಲು ರಚಿತವಾದ ಎರಡು ಅಥವಾ ಹೆಚ್ಚು ವ್ಯಕ್ತಿಗಳನ್ನೆಲ್ಲಾರೆಗೊಂಡ ಮಂಡಳಿ ಪರಿಷತ್ತು ಸಮಿತಿ ಮತ್ತು ಇತರ ಅಂಗಗಳು

ಮತ್ತು ಅವರಿಗಳ ಸಭೆಗಳು ನಾವ್ಯಜನಿಕರ ಪ್ರವೇಶಕ್ಕೆ ಮುಕ್ತವಾಗಿವೇ ಅಥವಾ ಈ ಸಭೆಗಳ ನಡೆವಳಿಕೆಗಳು ನಾವ್ಯಜನಿಕರಿಸಿ ದೊರಕ್ಕಿದೆಯೇ ಎಂಬ ಬಗ್ಗೆ ವಿವರಣೆ.

## ಅನ್ವಯಿಸುವುದಿಲ್ಲ

-7-

### 9. ಮಾಹಿತಿ ಕೇಂದ್ರ ಅಧಿಕಾರಿ ಸಿಬ್ಬಂದಿ ಹಂಡಿಪರ ನಿರ್ದೇಶಿಕೆ :

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ಕಳೆರಿ ವಿಜಾಸ	ದೊರವಣಿ
1	ಡಾ. ಕುಮಾರ್ ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ)	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
2	ಟಿ.ಕೆಶ್ವರಪ್ಪ ವೈದ್ಯಾಧಿಕಾರಿ	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
3	ಲಕ್ಷ್ಮಿನಾರಾಯಣ (ಹಿ.ಆ.ಪ)	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
4	ಸುಭೂರಾಯಲು ಖಾನ್ (ಹಿ.ಆ.ಪ)	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
5	ಶಿವಲಿಂಗ (ಹಿ.ಆ.ಪ)	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
6	ಎಂ.ಎಸ್.ಶಿವರಾಮ್ ದ್ವಿತೀಯ ದಜ್ಞ ಸಹಾಯಕರು	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
7	ಕುಮಾರ್ ದ್ವಿತೀಯ ದಜ್ಞ ಸಹಾಯಕರು	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
8	ಎಸ್.ಜೆ ರೆಚಲ್ ಬೆರಳ್ಚುಟ್ಟಾತ್ಮಿ	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
9	ಜನಾರ್ಥನರೆಡ್ಡಿ ಸಬ್ರೋ ರಿಜಿಸ್ಟರ್	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
10	ಎಕಟ್ ರಾಮ್ ರಾಜು ಜವಾನ	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
11	ರಾಧಕೃಷ್ಣ ಎಂ.ಸಿ.ಗ್ರಾಂರೋಮಾನ್	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
12	ಶ್ರೀನಿವಾಸಲು.ಎಂ ಎಂ.ಸಿ.ಗ್ರಾಂರೋಮಾನ	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
13	ಫಳನಿ.ಎಸ್. ಎಂ.ಸಿ.ಗ್ರಾಂರೋಮಾನ	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
14	ಜೆ.ಆರ್.ಅಣಿಯಪ್ಪ ಎಂ.ಸಿ.ಗ್ರಾಂರೋಮಾನ್	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863
15	ನಂಜುಂಡಪ್ಪ ಎಂ.ಸಿ.ಗ್ರಾಂರೋಮಾನ್	ಆರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳ) ಸರ್ವಿಸ್ ರೋಡ್ ದೊಮುಲಾರು ಬೆಂಗಳೂರು	22975863

**10. ನಿಯಾಮಾನುಸಾರ ಆಧಿಕಾರಿಗಳಿಯ ಮತ್ತು ಸಿಬ್ಬಂದಿ ವರ್ಗದವರು ಪಡೆಯುತ್ತಿರುವ ಮುಸಿಕಿ ವೇತನದ ವಿವರಗಳು:**

ಕ್ರಮ ಸಂಖ್ಯೆ	ಹೆಸರು ಮತ್ತು ಹುದ್ದೆ	ವೇತನ ಶೈಲಿ	ಮೂಲವೇತನ
1	ಡಾ. ಕುಮಾರ್ ಆರ್ಥೇಗ್ನ್ ಪ್ರೇದ್ಯಾಧಿಕಾರಿ (ಹೆಚ್ಚಳ)	15200–25650	
2	ಟಿ.ಕಿ.ಶ್ವರಪ್ಪ ವೃಷಸ್ಥಾಪಕರು	10000–18000	–
3	ಲಷ್ಟೀನಾರಾಯಣ (ಹಿ.ಆ.ಪ)	8000–14800	–
4	ಸುಖುರಾಯಲು ಖಾನ್ (ಹಿ.ಆ.ಪ)	8000–14800	–
5	ಶಿವಲಿಂಗ (ಹಿ.ಆ.ಪ)	8000–14800	–
6	ಎಂ.ಎಸ್.ಶಿವರಾಮ್ ದ್ವಿತೀಯ ದಜ್ಞ ಸಹಾಯಕರು	5800–10500	
7	ಕುಮಾರ್ ದ್ವಿತೀಯ ದಜ್ಞ ಸಹಾಯಕರು	5800–10500	
8	ಎಸ್.ಜಿ ರೆಚಲ್ ಬೆರಳಿಂಗಾತ್ಮೀ	5800–10500	
9	ಜನಾಧಾನರೆಡ್ಡಿ ಸರ್ಬ ರಿಜಿಸ್ಟರ್	5800–10500	
10	ವೆಂಕಟ್ ರಾಮು ರಾಜು ಜವಾನ	4800–7275	
11	ರಾಧಕೃಷ್ಣ ಎಂ.ಸಿ.ಗ್ರಾಂಗ್ ಮಾನ್	5200–8200	
12	ಶ್ರೀನಿವಾಸಲು.ಎಂ ಎಂ.ಸಿ.ಗ್ರಾಂಗ್ ಮಾನ	5200–8200	
13	ಘಳನೀ.ಎಸ್. ಎಂ.ಸಿ.ಗ್ರಾಂಗ್ ಮಾನ	5200–8200	
14	ಜೆ.ಆರ್.ಅಣ್ಣಯ್ಯಪ್ಪ ಎಂ.ಸಿ.ಗ್ರಾಂಗ್ ಮಾನ್	5200–8200	
15	ನಂಜುಂಡಪ್ಪ ಎಂ.ಸಿ.ಗ್ರಾಂಗ್ ಮಾನ	5200–8200	

**11.2009-2010 ನೇ ಯಾವ ಆಯವ್ಯೇಯದಲ್ಲಿ ಲೇಕ್ ಶೈಲ್‌ಕೆಯಲ್ಲಿ ನಿಗದಿ ಪಡಿಸಲಾದ ಅನುದಾನ ವಿವರಗಳು:**

ಯಾವ್ಯೇದೇ ಇಲ್ಲ

-9-

**12. ಹಂಚಿಕೆ ಮಾಡಲಾದ ಮೊಬಿಲಿಗನ್‌ನ್ನುಳಿಗೊಂಡು, ಸಹಾಯಧನ ಕಾರ್ಯಕ್ರಮಗಳು ಜಾರಿಯ ವಿದಾನವನ್ನು ಮತ್ತು ಅಂತಹ ಕಾರ್ಯಗಳ ಫಲಾನುಭವಿಗಳ ವಿವರಗಳನ್ನು:-**

ಯಾವ್ಯೇದು ಇಲ್ಲ

**16. ಹೆಸರು, ಹುದ್ದೆ ಮತ್ತು ಮಾಹಿತಿ ಅಧಿಕಾರಿಗಳ ಇತರೆ ವಿವರಗಳು:**

ಹೆಸರು ಮತ್ತು ಹುದ್ದೆ			
ಡಾ. ಎಸ್.ಬಿ.ನಾಗರಾಜ್ ಅರೋಗ್ಯಾಧಿಕಾರಿ (ಪೊರ್)	ಮೇಲ್ಮನವಿ ಪ್ರಾಥಿಕಾರ	ಅರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳಿ) ಸರ್ವಿಸ್ ರೋಡ್ ದೊಮ್ಮಲಾರು ಬೆಂಗಳೂರು	22975863
ಡಾ.ಕುಮಾರ್ ಅರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳಿ) ವಲಯ	ಸಾರ್ವಜನಿಕ ಮಾಹಿತಿ ಅಧಿಕಾರಿ	ಅರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳಿ) ಸರ್ವಿಸ್ ರೋಡ್ ದೊಮ್ಮಲಾರು ಬೆಂಗಳೂರು	22975863
ಪಟ್ಟಾಭಿರಾಮದಾಸ್ ದೀಪೀಯ ದಜ್‌ ಸಹಾಯಕ	ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ	ಅರೋಗ್ಯ ವೈದ್ಯಾಧಿಕಾರಿ (ಹೆಬ್ಬಾಳಿ) ಸರ್ವಿಸ್ ರೋಡ್ ದೊಮ್ಮಲಾರು ಬೆಂಗಳೂರು	22975863

**17. ಬೇರೆ ಎಲ್ಲಾ ಅನುಸೂಚಿತ ಮಾಹಿತಿಗಳು ಕಾಲಾನುಕಾಲಕ್ಕೆ ಭರ್ತೀ ಮಾಡಲಾಗುವುದು.**